

ಚಂದ್ರಕಾಂತ ಕುಸುನೂರ ಅವರ ಹೋರಾಟದ ಬದುಕು

ಡಾ. ಪ್ರಕಾಶ ಎಚ್. ಸಂಗಮ್

ಕನ್ನಡ ಅಧ್ಯಯನ ಸಂಸ್ಥೆ, ಗುಲಬಗಾರ್ ವಿಶ್ವವಿದ್ಯಾಲಯ, ಕಲಬುರಗಿ

Abstract:

ಕಲಬುರಗಿ ಜಿಲ್ಲೆಯ ಕುಸುನೂರು ಗ್ರಾಮದಲ್ಲಿ 21 ನೇ ಅಕ್ಟೋಬರ್ 1931 ರಂದು ಗುಂಡೇರಾವ್ ಹಾಗೂ ರಂಗೂಭಾಯಿ ದಂಪತೀಗಳಿಗೆ ಜನಿಸಿದ ಚಂದ್ರಕಾಂತ ಕುಸುನೂರು ಅಪ್ಪಟಿ ದೇಶ ಪ್ರೇಮಿ. ಪ್ರತಿಕೂಲಗಳನ್ನು ಎದುರಿಸಿಯೂ ಕನ್ನಡಿಗರ ಸ್ವಾಭಿಮಾನ ಹಾಗೂ ಉದಾತ್ತತೆಗಳಿಗೆ ಪ್ರತೀಕವಾಗಿ ನಿಂತ ವ್ಯಕ್ತಿಯಾಗಿದ್ದಾರೆ. ಅವರ ಬದುಕು-ಬರಹ ಕನ್ನಡಿಗರ ಎದೆಯಲ್ಲಿ ಸ್ವಾಭಿಮಾನದ ಕಿಟ್ಟು ಹೊತ್ತಿಸಬಲ್ಲವು. ಕುಸುನೂರರು ಸ್ವಜನತೀಲ ಹಾಗೂ ಪ್ರಯೋಗತೀಲ ಲೇಖಿಕರಾಗಿದ್ದರು. ಅವರ ಹವ್ಯಾಸ ಹಾಗೂ ಸಮಾಜವನ್ನು ನೋಡುವ ದೃಷ್ಟಿಕೋನಗಳು ಅಧ್ಯಯನ ಯೋಗ್ಯವಾಗಿವೆ. ತಮ್ಮೊಳಗಿನ ಕಲಾವಿದ, ಬರಹಗಾರ ಹಾಗೂ ಅಪ್ಪಟಿ ಚಿತ್ರಕಾರನನ್ನು ಅವರು ಹೋರತಂದ ಬಗೆ ಮಾದರಿಯಾಗಿದೆ. ಪ್ರಸ್ತುತ ಲೇಖನದಲ್ಲಿ ಚಂದ್ರಕಾಂತ ಕುಸುನೂರ ಅವರ ಹೋರಾಟದ ಬಿಂದುಸೆನ ಬಗ್ಗೆ ಅಧ್ಯಯನ ಮಾಡಲಾಗಿದೆ.

Keywords: ಚಂದ್ರಕಾಂತ ಕುಸುನೂರ, ಸ್ವಜನತೀಲ ಸಾಹಿತೆ, ಲೇಖಕ, ಹೋರಾಟದ ಬದುಕು.

ಒಳಿತೆ

ಚಂದ್ರಕಾಂತ ಕುಸುನೂರು ಅವರು ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಅಹಮಿಕೆಯಿಂದ ದೂರ ಸರಿದು ಬಹುಭಾಷಾ ವಿಶಾರದರಾಗಿ, ಪರಸ್ಪರಿಗೆ ಅನುಗುಣವಾಗಿ ಅವರು ಜೀವನವನ್ನು ನಡೆಸಿದ ರೀತಿ ಹಾಗೂ ತಮ್ಮೊಳಗಿನ ಕವಿ, ಕಲಾವಿದ, ಬರಹಗಾರನನ್ನು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಂಡ ಬಗೆ ಇಂದಿನವರಿಗೆ ಮಾದರಿಯಾಗಿದೆ. ‘ಮನಸ್ಸು ಪರಿಸರದ ಕೊಸು’ ಎಂಬುದು ಚಂದ್ರಕಾಂತ ಕುಸುನೂರರ ಜೀವನ ಸಾಹಿತ್ಯ ಅಧ್ಯಯನದಿಂದ ವೇದ್ಯವಾಗುತ್ತದೆ. ಅವರೊಬ್ಬ ಬ್ರಾಹ್ಮಣ ಕುಟುಂಬದಲ್ಲಿ ಅದರಲ್ಲಿ ಕೂಡು ಕುಟುಂಬದಲ್ಲಿ ಬೆಳೆದುಬಂದವರಾದರೂ ತಮ್ಮ ಮನೆತನಕ್ಕೆ

ಬಂದೊದಗಿದ ಕಡುಬಡತನದಿಂದಲೇ ಸಾಕಷ್ಟು ಅನುಭವಗಳನ್ನು ಪಡೆದುಕೊಂಡು ಪರಿಮಾಣರಾಗಿ ವ್ಯಕ್ತಿಕ್ಕ ವಿಕಾಸಗೊಳಿಸಿಕೊಂಡಿರುವುದು ಗಮನಾರ್ಹ ಸಂಗತಿ ಯಾಗಿದೆ.

ದೇಶವನ್ನು ಮುನ್ನಡಿಸಿದ, ದೇಶದ ಸಮಸ್ಯೆಗಳನ್ನು ದೂರದ್ವಿಷಯಿಂದ ನಿವಾರಿಸಿದ, ದೇಶದ ಸಂಪನ್ಮೂಲ ಹಾಗೂ ಪ್ರಗತಿಗೆ ಕಾರಣರಾದ ವಿಜ್ಞಾನಿಗಳು, ಮಹಾನ್ ನಾಯಕರು, ರಾಜಕಾರಣಿಗಳು, ಧರ್ಮಗುರುಗಳು, ಸಮಾಜ ಸುಧಾರಕರು, ಮತಾರ್ಥರು, ಮಿಲಿಟರಿ ಅಧಿಕಾರಿಗಳು ಮೊದಲಾಗಿ ವ್ಯಕ್ತಿಗಳ ಜೀವನ ಸಾಧನೆಯ ಕುರಿತ ವಾಚಿಕೆ ಸಿದ್ಧಪಡಿಸಿ ಸಮಾಜಕ್ಕೆ ಅವರ ಕಾಣ್ಣಿಯನ್ನು ಮನಗಾಳಿಸುವುದು ಮಹತ್ವದ ಕೆಲಸವಾಗಿದೆ. ಭಾರತ

Please cite this article as: ಪ್ರಕಾಶ ಎಚ್. ಸಂಗಮ್. (2024). ಚಂದ್ರಕಾಂತ ಕುಸುನೂರ ಅವರ ಹೋರಾಟದ ಬದುಕು. ಸ್ರುಜನಿ: ಇಂಡಿಯನ್ ಜರ್ನಲ್ ಅಥ್ ಇನ್‌ಲೈವೇಟ್‌ಪ್ರೋ ರೋಕ್‌ಫೇಲ್ಲರ್ ಅಂಡ್ ಡೆವೆಲಪ್‌ಮೆಂಟ್. 2(6), 95-100.

ಸನಾತನ ಹಿಂದೂ ಧರ್ಮವನ್ನು ಒಳಗೊಂಡ, ಅಧ್ಯಾತ್ಮದಲ್ಲಿ ಎತ್ತರದ ಸ್ಥಿತಿಯನ್ನು ಹೊಂದಿದ ದೇಶವಾಗಿದೆ. ಇಲ್ಲಿ ಗುರು ಬ್ರಹ್ಮ, ವಿಷ್ಣು, ಮಹೇಶ್ವರನ ರೂಪವಾಗಿದ್ದಾನೆ. ತಾನು ಕೈಗೊಂಡ ವೃತ್ತಿಯಲ್ಲಿ ಜಗತ್ತೋ ಕೆಲ್ಲಾಹೊರಳಿಸಿ ನೋಡುವಂತೆ ಮಾಡಿದ ಡಾ. ಸರ್ವಪಲ್ಮಿ ರಾಧಾಕೃಷ್ಣನ್ ಇಂದು ಭಾರತದ ಎಲ್ಲಾ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ಪ್ರತಿ ಮನುಷನೂ ಸಮಯ ಸಂದರ್ಭನುಸಾರ ತನ್ನ ವಯಸ್ತಿಕ ಹಿತಾಸಕ್ತಿಯೊಂದಿಗೆ ಸಮಾಜದ ಹಿತ ಕಾಯುವಲ್ಲಿ ದೂರದೃಷ್ಟಿ ಹಾಗೂ ಎದ್ದು ಕಾಣುವ ಸಾಧನೆ ಮಾಡಿದರೆ ಅಂಥವರ ಜೀವನ ಮುಂದಿನವರಿಗೆ ಮಾದರಿಯಾಗುತ್ತದೆ. ಅವರಂತೆ ನಾವೂ ನಡೆಯ ಬೇಕು ಎಂಬುದಕ್ಕೆ ನಿದರ್ಶನವಾಗುತ್ತದೆ. ಜೇಮ್ಸ್ ಲೆಡ್ಜಿಟಾಟ್, ಅಬ್ಬುಲ್ ಕಲಾಂ ಆಚಾರ್, ಅಜೀಂ ಪ್ರೇಮಚೆ, ಸುಧಾ ಮೂರ್ತಿ ರವರಂತಹ ವೃತ್ತಿಗಳು ದೇಶಕ್ಕೆ ಮಾದರಿಯಾಗಿದ್ದಾರೆ. ಅಧ್ಯಾಪಕ, ಆಚಾರ್ಯ, ಉಪದೇಶಕ, ಉಪಾಧ್ಯಾಯ, ಗುರು, ಜ್ಞಾನಿ, ಪಾಠವನ್ನು ಕಲಿಸುವವ, ಪ್ರವಾಚಕ, ಬೋಧಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಕಲಿಸುವವ, ಶಿಕ್ಷಕ, ಶ್ರೇಷ್ಠ ಗುರು ಎಂಬ ಅರ್ಥದಲ್ಲಿ ವಾಚಕ ಪದದ ವಿಶಾಲ ಅರ್ಥವನ್ನು ಕಾಣಬಹುದಾಗಿದೆ. ವಾಚನಕ್ಕೆ ಯೋಗ್ಯ ವಾದ ವೃತ್ತಿತ್ವ ಅವರದ್ದು. ಈ ನಿಷ್ಟನಲ್ಲಿ ಚಂದ್ರಕಾಂತ ಕುಸನೂರರ ಜೀವನ ಹಾಗೂ ಸಾಧನೆಯನ್ನು ಅವಲೋಕಿಸುವುದು ಮಹತ್ವದ್ದಾಗಿದೆ.

ಚಂದ್ರಕಾಂತ ಕುಸನೂರರ ಬಾಲ್ಯ ಕ್ರಾಂತಿಕಾರಿ ಚಟುವಟಿಕೆಗಳಿಂದ ಕೂಡಿತ್ತು. ತಾನಿದ್ದ ವಾತಾವರಣದಲ್ಲಿ ಪರಕೆಯರ ಆಳ್ಳಿಕೆಯಿಂದ ಜನ ಭಯಬೀತರಾಗಿದ್ದರು. ಬ್ರಿಟಿಷರ ದಬ್ಬಾಳಿಕೆಯಿಂದ ಭಾರತೀಯರು ಬೇಸತ್ತು ಹೋಗಿದ್ದರು. ದೇಶದ ಎಲ್ಲಾ ರಾಜ್ಯಗಳಲ್ಲಿ ‘ಮೀರಣ’ ದಂಗೆಯ ಪ್ರಭಾವ ವಿತ್ತು. 1857 ರ ಸ್ವಾತಂತ್ರ್ಯ ಸಂಗ್ರಹದ ಕಿಷ್ಟ ಎಲ್ಲಿಡೆ ಹೊತ್ತಿ ಉರಿಯುತ್ತಿತ್ತು. ಭಾರತೀಯರನ್ನು

ಇನ್ನು ನಿಯಂತ್ರಿಸಲು ಸಾಧ್ಯವಿಲ್ಲವೆಂಬಷ್ಟರ ಮಣಿಗೆ ಬ್ರಿಟಿಷ್ ಅಧಿಕಾರಿಗಳು ತೀವ್ರಾನಿಸಿಯಾಗಿತ್ತು. ಚಂದ್ರಕಾಂತ ಕುಸನೂರರು ಶಾಲೆಗೆ ಸೇರಿದಾಗ ಎಲ್ಲಿಡೆ ಗೊಂದಲದ ವಾತಾವರಣವಿತ್ತು. ತಮ್ಮ ಮಗ ಓದಿನಲ್ಲಿ ಗಟ್ಟಿತನ ಶೋರಲೆಂದು ಗುಂಡೇರಾವ್ ರವರು ಕಲಬುಗ್ರಾಯಲ್ಲಿ ಶಾಲೆಗೆ ಸೇರಿಸಿದರು. ನೂತನ ವಿದ್ಯಾಲಯದ ಪ್ರಾಥಮಿಕ ಶಾಲೆಗೆ ಸೇರಿದ ಕುಸನೂರರು ರಾಷ್ಟ್ರೀಯ ವಿಜಾರಧಾರೆಯನ್ನು ಮೋಷಿಸುವ, ಬೆಳೆಸುವ ವಾತಾವರಣದಲ್ಲಿ ಬೆಳೆದರು. ಹಾಗಾಗಿ ವಿದ್ಯಾರ್ಥಿಗಳ ಜೀವನದಲ್ಲಿ ರಾಷ್ಟ್ರೀಯವನ ಹಾಗೂ ನಾಡು-ನುಡಿಯ ಸೇವೆಯ ಮಹತ್ವವನ್ನು ಹೇಳಿಕೊಡುತ್ತಿದ್ದರು. ಇದು ಕುಸನೂರರ ಮೇಲೆ ಗಾಢ ಪರಿಣಾಮ ಬೀರಿತು.

ಎನ್.ವಿ. ಸಂಸ್ಥೆಯನ್ನು ಹುಟ್ಟುಹಾಕಿದವರು ಅಪ್ಪಟಿ ಆರ್.ಎಸ್.ಎಸ್. ದೋರಕೆಯುಳ್ಳವರು. ರಾಷ್ಟ್ರೀಯ ಸ್ವಯಂಸೇವಕ ಸಂಖದ ಆರಾಧಕರು. ಹಿಂಗಾಗಿ ಯಾರು ಯಾವ ಮಾಧ್ಯಮವನ್ನೇ ಆಯ್ದು ಮಾಡಿಕೊಳ್ಳಲ್ಲಿ ದೇಶ ಭಕ್ತಿಯ ವಿಜಾರಣಲ್ಲಿ ನಿಷ್ಪ ಹಾಗೂ ಬ್ರಿಟಿಷರ ವಿರುದ್ಧ, ನಿಜಾಮರ ವಿರುದ್ಧ ಸೆಟೆದು ನಿಲ್ಲುವುದು ವಿದ್ಯಾರ್ಥಿಗಳ ಪರಮ ಕರ್ತವ್ಯವಾಗಿತ್ತು. ಈ ವಿಷಯದಲ್ಲಿ ಕುಸನೂರರು ಹಿಂದೆ ಬೀಳಲ್ಲಿ. ಅವರ ಬಿಕ್ಕಪ್ಪ ಹೃದರಾಬಾದ್ ನಿಜಾಂನ ಕಡೆಗೆ ಒಲವು ಹೊಂದಿದ್ದರು. ಭಾರತಿಯರ ಸ್ವಾತಂತ್ರ್ಯ ಪಡೆಯುವ ಪ್ರಯತ್ನವನ್ನು ಗೇಲಿ ಮಾಡುತ್ತಿದ್ದರು. ನಿಜಾಮ ನಿಂದಲೇ ತಮಗೆ ಉದ್ಘಾರವಾಗುವುದೆಂದು ಬಲವಾಗಿ ನಂಬಿದ್ದರು. ಇದನ್ನು ಹೋಗಲಾಡಿಸಿ ನೆಹರೂ ಪಟೇಲರ ಮೇಲೆ ಒಲವು ಹಾಗೂ ಮಹಾತ್ಮಾ ಗಾಂಧಿಜಿಯವರ ನಾಯಕತ್ವದ ಮೇಲೆ ಅಪಾರ ನಂಬಿಕೆ ಹೊಂದಲು ಕುಸನೂರ ರರು ತಮ್ಮ ಸಹ ಪಾತಿಗಳ ಪಕ್ಷವಹಿಸಿ ಮನೆಯವರ ವಿರೋಧ ಕಟ್ಟಿಕೊಂಡರು. ಕುಸನೂರರ ತಂದೆ ಗುಂಡೇರಾ ಯರಿಗೆ ರುಕ್ಕಿನೆ, ವಿಶೋಬರಾವ್ ಮುರಳಿಧರ ರಾವ್ ಎಂಬ ಸೋದರ ಸೋದರಿಯರಿದ್ದರು. ಕುಸನೂರರ ಮನ ತನದ

ಹಿರಿಯರೆಲ್ಲರು ಕುಲಕರ್ಣಿ ವೃತ್ತಿಯಲ್ಲೇ ಇದ್ದವರು. ಗುಂಡುರಾಯರನ್ನು ಬಿಟ್ಟರೆ ಉಳಿದವರೆಲ್ಲ ಮೊಜೆ, ನೇಮನಿಷ್ಠೆ ಹಾಗೂ ಕೈಗೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ಕುಸನೂರು ಒಣಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡ ಉಂಟಾಗಿ. ಮಳೆ ಜೆನಾಗಿ ಬಂದರೆ ಮಾತ್ರ ಬೆಳೆ ಕಾಣಲು ಸಾಧ್ಯವಿತ್ತು. ಸದಾ ಬರಗಾಲ ಹೀಡಿತ ಪ್ರದೇಶದಲ್ಲಿ ಕುಸನೂರರ ಮನೆತನ ಬಡತನದ ಬೇಗೆಯಲ್ಲೇ ಬೇಯುತ್ತಿತ್ತು.

ಚಂದ್ರಕಾಂತ ಕುಸನೂರರ ತಂದೆಯವರು ಮಾತ್ರ ಕಷ್ಟಪಟ್ಟಿ ಓದಿ ತುಸು ವಿದ್ಯಾವಂತರಾಗಿ ಇದನೇ ಪಾಸಾದ ಮೇಲೆ ಶಿಕ್ಷಕ ತರಬೇತಿ ಪಡೆದು ಶಿಕ್ಷಕರಾಗಿದ್ದರು. ಗಂಭೀರ ಹಾಗೂ ಸಿಟ್ಟಿನ ಪ್ರವೃತ್ತಿಯವರಾಗಿದ್ದರು. ‘ಮನೆಗೆ ಮಾರಿ ಉಂಟಾಗಿ ಉಪಕಾರಿ’ ಎನ್ನುವಂತೆ ಗುಂಡುರಾಯರು ಸಮಾಜದಲ್ಲಿ ಒಳ್ಳೆಯ ಶಿಕ್ಷಕನೆಂದು ಹೇಸರು ಪಡೆದರೂ ಮಗನಿಗೆ ಮಾತ್ರ ಕಾಳಜಿಯಿಂದ ಕಲಿಸಲು ಹಾತೂರೆದಿರಲಿಲ್ಲ. ರಂಗಮ್ಮೆ ಇದರಿಂದ ಸಂಕಟ ಪಟ್ಟದ್ದುಂಟು. ಗುಂಡುರಾಯರಿಗೆ ಗಿಡಮೂಲಿಕೆಗಳಲ್ಲಿ ಅಪಾರ ಜ್ಞಾನವಿತ್ತು. ಸೀಕೋಪಲಾದಿ, ಹಿಂಗಾಷ್ಟಕ, ವಿಶೇಷ ವಿರೇಚಕ ಮೊದಲಾದ ಜೂರ್ಣ ಗಳನ್ನು ಮನೆಯಲ್ಲೇ ತಯಾರು ಮಾಡುತ್ತಿದ್ದರು. ಪ್ರತಿ ರವಿವಾರ ಚಂಡಾಲ ಜೌಕಡಿಯನ್ನು (ಸ್ನೇಹಿತರ ಗುಂಪು) ಕಟ್ಟಿಕೊಂಡು ರಾಮತೀರ್ಥಕ್ಕೆ ಹೋಗಿ ಬರುತ್ತಿದ್ದರು. ಕ್ರಮೇಣ ನಾಟಕ ನೋಡುವ, ನಾಟಕ ಆಡಿಸುವ ಆಸಕ್ತಿಯನ್ನೂ ಬೆಳೆಸಿಕೊಂಡಿದ್ದರು. ಹೀಗಾಗಿ ಕುಸನೂರರು ತಂದೆಯ ಮೇಲೆ ಅವಲಂಬಿತರಾಗಿ ಸ್ನೇಹಿತರ ಮೇಲೆ ಅವಲಂಬಿತರಾಗಿ ಆರೋ.ಎಸ್.ಎಸ್. ಗರಡಿಯಲ್ಲಿ ಬೆಳೆದು ಬಂದರು.

ಅಂದಿನ ದಿನಗಳಲ್ಲಿ ಶಾಲೆಗಳು ನಡೆಯುತ್ತಿರಲಿಲ್ಲ. ಹುಡುಗರೆಲ್ಲ ಶಾಲೆಯ ಎದುರಿನ ಅಂಗಳದಲ್ಲಿ ಸೇರಿ ಮಹಾತ್ಮಾ ಗಾಂಧಿಜಿಕಿ ಜ್ಯೇ ಜವಾಹರಲಾಲ ನೆಹರೂ ಕಿ ಜ್ಯೇ ಎಂದು ಜ್ಯೇಕಾರ ಹಾಕುತ್ತಿದ್ದರು. ಹೀಗೆ ಮುಷ್ಟರ ಪ್ರಾರಂಭವಾದಾಗಲೆಲ್ಲಾ ಮೊಲೀಸರು

ಶಾಲೆಯ ಶಿಕ್ಷಕರನ್ನು ಬಂಧಿಸಿಕೊಂಡು ಹೋಗುತ್ತಿದ್ದರು. ಹಿರಿಯರು, ಉಂಟಾಗಿ ಮುಖಿಂಡರು ಸೇರಿ ವಿದ್ಯಾರ್ಥಿಗಳ ಕೈಗೆ ಕರಪತ್ರಗಳನ್ನು ಹೊಟ್ಟು ನಿಗದಿಪಡಿಸಿದ ಸ್ಥಳಗಳಿಗೆ ಹಂಚಿಬರಲು ನಿಯೋಜಿ ಸುತ್ತಿದ್ದರು. ಬೆಳಗಿನ ಜಾವ ವಿದ್ಯಾರ್ಥಿಗಳು ಕರಪತ್ರಗಳನ್ನು ಇಟ್ಟಿಕೊಂಡು ‘ಹೊರಕಡಿಗೆ ಹೋಗುತ್ತಿದ್ದೇವೆ’ ಎಂದು ಮೊಲೀಸ್ ಅಥವಾ ರಜಾಕಾರರಿಗೆ ಸುಳ್ಳು ಹೇಳಿ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಹೆಣ್ಣುಮಕ್ಕಳ ಕೈಗೆ ಕರಪತ್ರಗಳನ್ನು ಹೊಡುತ್ತಿದ್ದರು. ಅವರು ತಮ್ಮ ಮನೆಯ ಯಜಮಾನರ ಕೈಗೆ ಕರಪತ್ರಗಳನ್ನು ಹೊಟ್ಟು ಪ್ರಚಲಿತ ವಿದ್ಯಮಾನಗಳ ಬಗೆಗೆ ಅರಿವು ಮೂಡಿಸುತ್ತಿದ್ದರು. ಹೀಗೆ ಮಾಡುವಲ್ಲಿ ಕುಸನೂರರಿಗೆ ಉತ್ಸಾಹವಿತ್ತು. ಈ ವಿಷಯ ಹೇಗೋ ಅವರ ಚಿಕ್ಕಪ್ಪನಿಗೆ ಗೊತ್ತಾಗಿ ‘ನಿಮ್ಮ ಸ್ವಾತಂತ್ರ್ಯ ಅಂದು ಉಂಡ ಮನೀಗಿ ಬೆಂಕಿ ಹಳ್ಳಬೇಕೆ? ನಮ್ಮ ಬಾದ ಶಹನ ವಿರುದ್ಧ ಬಂಡೇಳಬೇಕೆ? ಎಂದು ಕುಸನೂರರಿಗೆ ತಿರುಗಿ ಬಿಡ್ಡರು. ‘ನಾವು ದೇಶದಿಂದ ಏನ್ ಪಡೀತಿದಿ ಅದು ಮುಖ್ಯ ಅಲ್ಲ ಚಿಕ್ಕಪ್ಪ, ನಾವು ದೇಶಕ್ಕೇನು ಹೊಡ್ಡಿದಿ ಅನೇಕ್ಕಿದು ಮುಖ್ಯ. ಸಮಾಜ ನಮಗೇನು ಹೊಟ್ಟಾದ ಅನ್ನು ದಕೊಂತ ನಾವು ಸಮಾಜಕ್ಕೇನು ಹೊಟ್ಟೇವಿ ಅನ್ನಾದು ಮುಖ್ಯ’ ಎಂದು ಚಿಕ್ಕಪ್ಪ ಹೊಟ್ಟು ಏಟಿಗೆ ಪ್ರತಿಯಾಗಿ ನುಡಿದದ್ದು ಚಂದ್ರಕಾಂತ ಕುಸನೂರರ ದೇಶಭಕ್ತಿಗೊಂದು ನಿದರ್ಶನವಾಗಿದೆ.

ಒಬ್ಬ ಸಾಧಾರಣ ಬಾಲಕನಾಗಿ ಕುಸನೂರಿನಿಂದ ಕಲಬುರಗಿಗೆ ಬಂದು ವಿದ್ಯಾಭ್ಯಾಸ ಪ್ರಾರಂಭಿಸಿದ ಚಂದ್ರ ಕಾಂತ ಕುಸನೂರರು ಚಿಕ್ಕಪ್ಪಂದಿರ ಒತ್ತಡದಿಂದಾಗಿ ಉದ್ಯುವನ್ನು ಶಿಕ್ಷಣದ ಮಾಧ್ಯಮವನ್ನಾಗಿ ಆಯ್ದು ಮಾಡಿ ಕೊಂಡರು. ಕುಸನೂರರ ಚಿಕ್ಕಪ್ಪ ನಿಜಾಂನ ಉಪ್ಪಂಡಿತರಿಂದ ನಿಜಾಮನ ಭಾಷೆಯಲ್ಲೇ ಓದಿಸಬೇಕೆಂಬ ಹತ ಅವನ ದ್ವಾಗಿತ್ತು. ಪ್ರಾಥಮಿಕ ಪ್ರಾಥ ಶಿಕ್ಷಣವೆಲ್ಲಾ ಉದ್ಯು ಮಾಧ್ಯಮದಲ್ಲೇ ಓದಿದರು. ಕನ್ನಡ ಮಾಧ್ಯಮದಲ್ಲಿ

ಓದುವ ಅವಕಾಶವಿದ್ದರೂ ಅವರ ಹಿರಿಯರ ನಿಜಾಂ ನಿಷ್ಠೆ ಅವರನ್ನು ಕಟ್ಟಿಹಾಕಿತ್ತು. ಇದರಿಂದ ಕುಸುನೂರಿಗೆ ಬಹುಭಾಷಾ ವಿಷಾರದರಾಗಲು ಅನುಕೂಲವೇ ಆಯಿತು. ಚಂದ್ರಕಾಂತ ಕುಸುನೂರಿರು ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಉದ್ಯ ಭಾಷೆಯ ಸೋಬಗು, ಅದರ ಪದ ಲಾಲಿತ್ತ, ರಸ ಸೌಂದರ್ಯ ಜೆನ್ನಾಗಿ ತಿಳಿದಿದ್ದವು. ಮಿಜಾಂ ಗಾಲಿಬ್, ಹಾಲಿ, ಮೀರಸ್‌ಎಡಿ, ಚಕ್ಕಬಸ್ತು. ಮೋಹಮ್ಮದ್ ಇಕ್ಖಾಲ್ ಮೋದಲಾದ ಉದ್ಯ ಸಾಹಿತ್ಯ ದಿಗ್ಗಜರ ಪ್ರಭಾವ ಇವರ ಮೇಲಾಗಿತ್ತು. ಪ್ರಸಿದ್ಧ ಹಿಂದಿ ಕವಿಗಳಾದ ಆನಂದ ನಾರಾಯಣ, ಮುಲ್ಲಾ ರಥುಪತಿ, ಚಕ್ಕಬಸ್ತು ರಂಧ ಹಿರಿಯರ ಸಾಹಿತ್ಯ ಮತ್ತು ಭಾಷೆ ಇವರ ಮೇಲೆ ಗಾಢ ಪರಿಣಾಮವನ್ನುಂಟುಮಾಡಿದ್ದವು. ಕೆಬೀರದಾಸ, ರಾಮದಾಸ, ಗೋಸ್ಸಾಮಿ ತುಳಸೀದಾಸ್, ಮೀರಾಬಾಯಿಯವರ ದೋಹಾಗಳಿಂದ ಪ್ರಭಾವಿತರಾದರು. ಕುಸುನೂರಿರು ಕಲಬುರಿಗಿ ನಗರದಲ್ಲಿ ವಿದ್ಯಾಭ್ಯಾಸ ಗೈದರೂ ಅವರ ಎಳಿತೆ-ಸೆಳಿತೆ ತಮ್ಮ ಹಳ್ಳಿ ಕುಸುನೂರಿನಲ್ಲೇ ಇತ್ತು. ರಚಿಯ ಅವಧಿಯಲ್ಲಿ ಉರಿಗೆ ಬಂದಾಗ ಮಿತ್ರರೂಡನೆ ಸೇರಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲುಗೊಳ್ಳುತ್ತಿದ್ದರು. ಜಾತ್ರೆ, ಹಬ್ಬ ಹರಿದಿನಗಳಲ್ಲಿ ಬರುವ ನಾಟಕಗಳನ್ನು ನೋಡಿ ಆನಂದಿಸುತ್ತಿದ್ದರು. ಕುಸುನೂರಿರು ನೋಡಿದ ಮೋದಲ ನಾಟಕ ಗಳು 'ಲಂಭಾಣಿ ಹುಡುಗಿ' ಹಾಗೂ 'ಕಾಲು ಜಾರಿದ ಹೆಣ್ಣು' ಇವು ಇವರಿಗೆ ತುಂಬ ಇಷ್ಟವಾಗಿ ನಾಟಕ ನೋಡಲು ನಾಟಕ ರಚನೆಯಲ್ಲಿ ಆಸಕ್ತಿ ತಾಳಲು ಪ್ರೇರಣ ದೊರೆಯಿತು. ಕುಸುನೂರಿರ ತಂದೆ ಗುಂಡೇರಾಯರಿಗೆ ಮುಂದೆ ರಾಯಚೂರಿಗೆ ವರ್ಗವಾದಾಗ ಕಲಬುರಿಯನ್ನು ಬಿಡಬೇಕಾದ ಪ್ರಸಂಗ ಒದಗಿತು. 1943-44 ಭಾರತದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಚಳುವಳಿಯ ಕಾಲ. ಬ್ರಿಟಿಷ್‌ರೇ ಭಾರತ ಬಿಟ್ಟು ತೊಲಗಿ ಎಂದು ಮಹಾತ್ಮಾ ಗಾಂಧಿಜಿ ಕರೆ ಕೊಟ್ಟ ಕಾಲ. ಹೈದರಾಬಾದ್

ಕನಾಟಕದ ಜನತೆ ಆರುನೂರು ವರುಷಗಳಿಂದ ನಿಜಾಂ ಆಳ್ವಿಕೆಗೆ ಒಳಪಟ್ಟಿದ್ದರು. ಹೈದರಾಬಾದಿನ ನಿಜಾಂ ದೊರೆಯನ್ನು ಆಡಳಿತದಿಂದ ಹೆಚ್ಚಿಸಿ ಭಾರತದ ಒಕ್ಕೂಟದಲ್ಲಿ ವಿಲೀನಗೊಳ್ಳುವ ಆಸೆ ಅವರದು. ಇದಕ್ಕಾಗಿ ಅವರು ಅಪಾರ ನೋವು, ಹೊಡೆತ ತಿನ್ನಬೇಕಾಯಿತು. ಚಂದ್ರಕಾಂತ ಕುಸುನೂರಿರು ಸ್ವೇಹಿತನ ಮನೆಗೆ ಹೋಗುತ್ತೇನೆಂದು ಮನೆಯಲ್ಲಿ ಸುಳ್ಳಿಹೇಳಿ ರಾಷ್ಟ್ರ ಚಳುವಳಿ, ಸತ್ಯಗ್ರಹ ಪರವಾದ ಕೆಲಸಗಳನ್ನು ಮಾಡುತ್ತಿದ್ದರು. ಈ ಅವಧಿಯಲ್ಲೇ ಅವರ ಕುಟುಂಬದ ಮಧ್ಯ ಕಲಹಗಳು ಪ್ರಾರಂಭವಾದವು. ಗುಂಡೇರಾಯರ ಸೋದರರು ಹೊಲದ ಹಂಚಿಕೆಗಾಗಿ ಬಡಿದಾಡತೊಡಗಿದರು. ತಮ್ಮಂದಿರು, ಜಿಕ್ಕಪ್ಪರ ಮಧ್ಯ ಜಗಳಗಳು ನಡೆದವು. ಚಂದ್ರಕಾಂತ ಕುಸುನೂರಿರು ರಜಾಕರ ಚಳುವಳಿಯಲ್ಲಿ ನೇರವಾಗಿ ಭಾಗಿಯಾದವರು. ಚಳುವಳಿಯ ಕಾವು ಹೆಚ್ಚಿ ದಂತೆಲ್ಲಾ ಜನರು ಕ್ಷಾಂಪುಗಳನ್ನು ಸೇರಿ ಒಟ್ಟಾಗಿ ಪ್ರತಿಭಟಿಸತೊಡಗಿದರು. ಅಂದಿನ ಸಂದರ್ಭ ಹೇಗಿತ್ತೆಂದರೆ, ಗಂಡು-ಹೆಣ್ಣು ಗಳಿಂಬ ಭೇದವಿರದೆ, ಸಾವಿಗೆ ಹದರದೆ, ಎಲ್ಲರೂ ಒಟ್ಟಾಗಿ ರಜಾಕಾರರನ್ನು ಎದುರಿಸುವುದು. ಎಲ್ಲರ ಮೇಲೆ ಆಕ್ರಮಣ, ಹಲ್ಲೆಗಳು ನಡೆಯುತ್ತಿದ್ದ ವಾತಾವರಣ. ಮೇಲಾಗಿ ಕುಸುನೂರಿರ ಕುಟುಂಬದಲ್ಲಿ ಕೊಟುಂಬಿಕ ಜಗಳ. ದಿನನಿತ್ಯದ ಅವಶ್ಯಕ ಪಸ್ತುಗಳನ್ನು ಪಡೆಯಲೂ ಹರಸಾಹಸ ಪಡಬೇಕಿದ್ದ ವಾತಾವರಣ. ಚಂದ್ರಕಾಂತ ಕುಸುನೂರಿರ ಮೋಲೀಸ್ ಕಾಯಾಂಚರಣೆಯಾಗಿ ಹೈದರಾಬಾದ್ ಕನಾಟಕಕ್ಕೆ ಸಪ್ಪೆಂಬರ್ 17 1948 ರಂದು ಸ್ವಾತಂತ್ರ್ಯ ಸಿಕ್ಕಾಗ ಸಮಾಧಾನದ ನಿಟ್ಟಿಸಿರು ಬಿಟ್ಟರು. ಅಂದು ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳಿಗೆ ಎಲ್ಲಿಲ್ಲದ ನೆಲೆ-ಬೆಲೆಗಳು ಪ್ರಾಪ್ತವಾಗಿದ್ದವು. ಹೀಗಾಗಿ ದೇಶದ ವಾತಾವರಣ ಶಿಳಿಯಾದಾಗ ಹೈದರಾಬಾದಿನ ಉಸ್ಕಾನಿಯಾ ವಿಶ್ವ ವಿದ್ಯಾಲಯದಲ್ಲಿ ಓದನ್ನು ಮುಂದುವರೆಸಲು ಶೀಮಾನಿಸಿದರು.

<p>ಚಂದ್ರಕಾಂತ ಹೃದರಾಬಾದಿನಲ್ಲಿದ್ದುಕೊಂಡು ಪಡೆಯಲ್ಪಡು ಅಪ್ಪು ಸುಲಭದ ವಿಷಯವಾಗಿರಲಿಲ್ಲ. ಹಣದ ತೊಂದರೆ, ಉಂಟಾದ ಅಸ್ವಸ್ಥತೆ ಗಳಿಂದ ಅಪಾರ ತೊಂದರೆ ಅನುಭವಿಸಿದರು. ನಲ್ಲಾಕುಂಟಾ ದಲ್ಲಿ ಅವರಿಗೆ ಬಾಡಿಗೆ ಕೊಟ್ಟಿದ್ದ ಯಜಮಾನ ತುಂಬಾ ಉದಾರಿಯಾಗಿದ್ದ. ಇವರ ಬಹುಭಾಷಾ ಜ್ಞಾನ ಹಾಗೂ ಶಿಸ್ತಿನ ನಡುವಳಿಕೆಗೆ ಮಾರುಹೋಗಿದ್ದ. ಆ ಶ್ರೀಮಂತ ದಂಪತ್ತಿಗಳ ಕೃಪಾಕಶಾಕ್ಷಿ ಕುಸುನೂರರ ಮೇಲೆ ಬಿದ್ದ ಎಲ್ಲ ರೀತಿಯ ಸಹಾಯ ಸಹಕಾರ ಒದಗಿಬಂತು. ಮನೆಯ ಮಾಲಿಕರು ಉದ್ಯು, ಘಾರಸಿ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಅಪಾರ ಪಾಂಡಿತ್ಯ ಉಳ್ಳವರು. ಹೀಗಾಗೆ ಸಾಹಿತ್ಯದ ಚರ್ಚೆ ಚಿಂತನೆಗಳು ನಡೆದು ಕುಸುನೂರರ ಪದವಿ ಶಿಕ್ಷಣ ಅನೇಕ ಸಂಕಟಗಳ ಮಧ್ಯ ಮಾಲಿಕರ ಕೃಪಾಕಶಾಕ್ಷದಿಂದ ಗುರಿ ತಲುಪಿ ಪದವಿ ಮೂರ್ಯೇಸಿಕೊಂಡರು. ಗುಡಿ- ಗುಂಡಾರ, ಶಿಲ್ಪಿಗಳ ದೇವರನ್ನು ನಂಬಿ ಕುಸುನೂರಿಗೆ ಕೇವಲ ದುಡಿತದ ಮೇಲೆ ವಿಶ್ವಾಸವಿತ್ತು. ಶ್ರೀತಿ, ವಿಶ್ವಾಸ ಹಾಗೂ ತಂದೆ ತಾಯಿಯಂತೆ ಆಶೀರ್ವದಿಸಿದ ಶ್ರೀಮಂತ ದಂಪತ್ತಿಗಳಿಗೇ ಇವರು ದೇವರೆಂದು ಬಗೆದರು. ಕೂಡು ಕುಟುಂಬದಲ್ಲಿ ಸದಾಕಾಲ ಕಲಹಗಳೇ ಕಾಣೆಸಿಕೊಂಡಾಗ ಚಂದ್ರಕಾಂತ ಕುಸುನೂರಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲ್ಪಡು ಗಗನ ಕುಸುಮವಾಗಿತ್ತು. ಆದರೂ ಅಂಚೆ ತರಪಿನ ಶಿಕ್ಷಣ ಪದ್ಧತಿಯಿಂದ ಚಂದ್ರಕಾಂತ ಕುಸುನೂರರು ಹಿಂದಿ ಯಲ್ಲಿ ಸ್ವಾತ್ಮಕೋತ್ತರ ಎಂ.ಎ. ಪದವಿ ಮೂರ್ಯೇಸಿಕೊಂಡರು.</p>	<p>ಕುಸುನೂರರು ಬಿ.ಎ. ಪದವಿ ಹೃದರಾಬಾದಿನಲ್ಲಿದ್ದುಕೊಂಡು ಪಡೆಯಲ್ಪಡು ಅಪ್ಪು ಸುಲಭದ ವಿಷಯವಾಗಿರಲಿಲ್ಲ. ಹಣದ ತೊಂದರೆ, ಉಂಟಾದ ಅಸ್ವಸ್ಥತೆ ಗಳಿಂದ ಅಪಾರ ತೊಂದರೆ ಅನುಭವಿಸಿದರು. ನಲ್ಲಾಕುಂಟಾ ದಲ್ಲಿ ಅವರಿಗೆ ಬಾಡಿಗೆ ಕೊಟ್ಟಿದ್ದ ಯಜಮಾನ ತುಂಬಾ ಉದಾರಿಯಾಗಿದ್ದ. ಇವರ ಬಹುಭಾಷಾ ಜ್ಞಾನ ಹಾಗೂ ಶಿಸ್ತಿನ ನಡುವಳಿಕೆಗೆ ಮಾರುಹೋಗಿದ್ದ. ಆ ಶ್ರೀಮಂತ ದಂಪತ್ತಿಗಳ ಕೃಪಾಕಶಾಕ್ಷಿ ಕುಸುನೂರರ ಮೇಲೆ ಬಿದ್ದ ಎಲ್ಲ ರೀತಿಯ ಸಹಾಯ ಸಹಕಾರ ಒದಗಿಬಂತು. ಮನೆಯ ಮಾಲಿಕರು ಉದ್ಯು, ಘಾರಸಿ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಅಪಾರ ಪಾಂಡಿತ್ಯ ಉಳ್ಳವರು. ಹೀಗಾಗೆ ಸಾಹಿತ್ಯದ ಚರ್ಚೆ ಚಿಂತನೆಗಳು ನಡೆದು ಕುಸುನೂರರ ಪದವಿ ಶಿಕ್ಷಣ ಅನೇಕ ಸಂಕಟಗಳ ಮಧ್ಯ ಮಾಲಿಕರ ಕೃಪಾಕಶಾಕ್ಷದಿಂದ ಗುರಿ ತಲುಪಿ ಪದವಿ ಮೂರ್ಯೇಸಿಕೊಂಡರು. ಗುಡಿ- ಗುಂಡಾರ, ಶಿಲ್ಪಿಗಳ ದೇವರನ್ನು ನಂಬಿ ಕುಸುನೂರಿಗೆ ಕೇವಲ ದುಡಿತದ ಮೇಲೆ ವಿಶ್ವಾಸವಿತ್ತು. ಶ್ರೀತಿ, ವಿಶ್ವಾಸ ಹಾಗೂ ತಂದೆ ತಾಯಿಯಂತೆ ಆಶೀರ್ವದಿಸಿದ ಶ್ರೀಮಂತ ದಂಪತ್ತಿಗಳಿಗೇ ಇವರು ದೇವರೆಂದು ಬಗೆದರು. ಕೂಡು ಕುಟುಂಬದಲ್ಲಿ ಸದಾಕಾಲ ಕಲಹಗಳೇ ಕಾಣೆಸಿಕೊಂಡಾಗ ಚಂದ್ರಕಾಂತ ಕುಸುನೂರಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲ್ಪಡು ಗಗನ ಕುಸುಮವಾಗಿತ್ತು. ಆದರೂ ಅಂಚೆ ತರಪಿನ ಶಿಕ್ಷಣ ಪದ್ಧತಿಯಿಂದ ಚಂದ್ರಕಾಂತ ಕುಸುನೂರರು ಹಿಂದಿ ಯಲ್ಲಿ ಸ್ವಾತ್ಮಕೋತ್ತರ ಎಂ.ಎ. ಪದವಿ ಮೂರ್ಯೇಸಿಕೊಂಡರು.</p>
--	---

ಕೌಟಂಬಿಕ ಬದುಕು

<p>ಕುಸುನೂರರ ಆರ್ಥಿಕ ಸ್ಥಿತಿ-ಗಳು ಹೇಳಿಕೊಳ್ಳುವಂತಿರಲಿಲ್ಲ.</p>	<p>ಕುಸುನೂರರ ತಂದೆ ದ್ವಾರಾ ಮಾಡಿರದಲ್ಲಿ ಅಂಗಡಿಯಿಟ್ಟುಕೊಂಡಿದ್ದ ಬಡ ಬಾಹ್ಯಾರ್ಥಾಭ್ಯರು</p>
--	--

<p>ಚಂದ್ರಕಾಂತರಿಗಾಗಿ ತಮ್ಮ ಮಗಳನ್ನು ಕೊಡಲು ಮುಂದೆ ಬಂದರು. ಗುಂಡುರಾಯರಿಗೆ ಅವರನ್ನು ಪರಿಚಯಿಸಿದವರು ಚಂದ್ರಕಾಂತ ಕುಸುನೂರರ ಸಹ ಪಾಠಿಯೇ. ಕುಸುನೂರರ ಮನೆತನ, ಬಡತನ ಎಲ್ಲ ಅರಿತಿದ್ದ ಆತ ಈ ವರ ತನ್ನ ಅಕ್ಷನ ಮಗಳಿಗೆ ಯೋಗ್ಯವೆಂದು ಭಾವಿಸಿದ್ದರಂತೆ. ಬಿ.ಎ. ಓದಿ, ನೌಕರಿ ಮಾಡುತ್ತಿದ್ದ ಹುಡುಗ ಪಟ್ಟಣದಲ್ಲಿ ನೌಕರಿ ಮಾಡುವರೆಂದ ಮೇಲೆ ಅವರು ಒಪ್ಪುತ್ತಾರೋ ಇಲ್ಲವೋ ಎಂದು ಅನುಮಾನಿಸಿದ ಹುಡುಗಿಯ ತಂದೆ ಕೊನೆಗೂ ಕುಸುನೂರರ ಸರಳ ಹಾಗೂ ನೇರ ಸ್ವಭಾವಕ್ಕೆ ಮಾರು ಹೋಗಿ ಮಗಳನ್ನು ಕೊಡಲು ಮುಂದಾದರು. ಬಡತನದಲ್ಲೇ ಬೆಳೆದ ದ್ವಾರಾ ಮಾಡಿರದ ಹೆಣ್ಣು ಸರೋಜಾ ಕುಸುನೂರರ ಬಾಳ ಸಂಗಾತಿಯಾಗಿ, ಕಷ್ಟ-ನಷ್ಟ ನೋವು-ನಲಿವು ಹಂಚಿಕೊಂಡು ಕೂಡು ಕುಟುಂಬದಲ್ಲಿ ಬಂದೊದಗುವ ಎಲ್ಲ ಪರಿಸ್ಥಿತಿಗೆ ಎದೆಯೊಡ್ಡಿ ನಿಂತು ಜೀವನ ರಥ ಸಾಗಿಸಿದುದೊಂದು ಪವಾಡವೇ. ಸರೋಜಾರವರ ಲಕ್ಷಣವಾದ ರೂಪ, ನೆಟ್ನೇಯ ಮೂಸು, ಸರಳ ನಡತೆ ಚಂದ್ರಕಾಂತರಿಗೆ ಸೂಚಿಗಲ್ಲಿನಂತೆ ಸೆಳೆದಿದ್ದವು. ಗುಂಡೂ ರಾಯರು ಹುಡುಗಿಯ ಕಡೆಯವರು ಕಡುಬಡವರೆಂದು ಪ್ರಾರಂಭದಲ್ಲಿ ಮದುವೆಗೆ ಒಪ್ಪಿರಲಿಲ್ಲ. ಆದರೆ ಮಗನ ಹರದ ಮುಂದೆ ಅವರ ಆಟ ನಡೆದಿರಲಿಲ್ಲ. ‘ಮದುವಿ ಅಂತ ಸಾಲ ಶಾಲ ಮಾಡ್ಯೋಬೇಡಿ, ನಿಮಗೆ ಅನುಕೂಲವಾಗುವ ಹಾಗೆ ಮದುವೆ ಮಾಡಿಕೊಡಿ, ಮದುವೆಯಲ್ಲಿ ಆಡಂಬರ ನನಗಿಷ್ಟವಿಲ್ಲ’ ಎಂದು ಕುಸುನೂರರು ಖಿಡಾಬಂಡಿತವಾಗಿ ಹೇಳಿ ಮಾವನ ಕಡೆಯವರಿಗೆ ಮುಜಗುರವನ್ನುಂಟುಮಾಡಿದು, ಆಡಂಬರದ ಮದುವೆಗಿಂತ ಸರಳ ಮದುವೆಗೆ ಒತ್ತಾಯಿಸಿದು ಕುಸುನೂರರ ವೃಕ್ಷಿತ್ವದ ವಿಶೇಷತೆಯಾಗಿದೆ.</p>
--

<p>ಚಂದ್ರಕಾಂತ ಕುಸುನೂರರ ದಾಂಪತ್ಯ ಜೀವನದಲ್ಲಿ ಹೇಳಿ ವೈಖವಕ್ಕೆ ಅಪಾರ ಕೊರತೆಯಿದ್ದರೂ ಶ್ರೀತಿ- ಪ್ರೇಮ, ಬಾಂಧವ್ಯದ ಸುಖಕ್ಕೆ ಏನೂ</p>
--

ಕೊರತೆಯಿರಲ್ಲ. ಕಷ್ಟ, ಸುವಿದಲ್ಲಿ ಸಹಭಾಗಿಯಾಗಿ ಇವರಿಗೆ ಶಕ್ತಿಯನ್ನು ತುಂಬಿದವರು ಸರೋಚಾ. ತನ್ನ ಮನೆಯಲ್ಲಿ ಇಲ್ಲದ್ದನ್ನು ಅವರು ಪಡಿಯ ಮನೆಯಲ್ಲಿ ಬಯಸಲಿಲ್ಲ. ಹೀಗಾಗೆ ಕುಸೂರರ ಬಡತನ ಹಾಗೂ ಕಷ್ಟ-ನಪ್ಪಗಳ ಜೀವನವೇ ಅವರಿಗೆ ಇಟ್ಟಾದದ್ದು. ಸವೀ ಗೀತದ ಸಖ್ಯಾದ ಆಶ್ಯಾನದಂತೆ ಕುಸೂರರು ಬಡತನವನ್ನೇ ಹಾಸಿ ಹೊದ್ದು ಪ್ರೀತಿಯ ಮಹಾಮರವನ್ನೇ ಹರಿಸಿದರು. ‘ನನ್ನ ತವರು ಮನೆಯಲ್ಲಿ ತಲೆಗೆ ಹಜ್ಜಿಕೊಳ್ಳುವುದಕ್ಕೆ ಎಣ್ಣೆಯಿರಲ್ಲ, ಗುಡ್ಡಕ್ಕೆ ಹೋಗಿ ಕಟ್ಟಿಗೆ ಆರಿಸಿಕೊಂಡು ಬರ್ತಿದ್ದಿ. ಆರಾಯ ತಿಂಗಳಾದ್ದು ಅಕ್ಕಿ ಅನ್ನಕ್ಕೆ ಗತಿ ಇರುತ್ತಿರಲ್ಲ. ಜೋಳದ ನುಜ್ಜ ಕುದಿಸಿ ಉಪ್ಪುವಾರ ಹಾಕಿ ತಿಂತಿದ್ದಿ. ಈಗ ಒಪ್ಪೊತ್ತಾದ್ದು ಹೊಟ್ಟಿತುಂಬ ಉಟ ಸಿಗ್ಗಿಕತ್ತೇದ. ಇನ್ನೇನು ಬೇಕು?’ ಎಂದು ಖಿಂಡಿಪಡುವ ಸರೋಜಳ ಮನಸ್ಸು ಮುಂದೆ ಕುಸೂರರ ಬಾಳಿಗೆ ಹೇಗೆ ಬೆಳ್ಕಾಯಿತು ಎಂಬುದು ಅವರ ಚಿಂತನೆಯಿಂದಲೇ ಕಂಡುಕೊಳ್ಳಬಹುದಾಗಿದೆ. ಕುಸೂರರು ಪ್ರಾರಂಭದಲ್ಲಿ ಒಬ್ಬ ಗುಮಾಸ್ತರಾಗಿ ದುಡಿದು ಹೆಸರು ಗಳಿಸಿ ನಂತರ ಶೀಕ್ಷಕ ವೃತ್ತಿಗೆ ಕಾಲಿರಿಸಿ ಅಪಾರ ಜೀವನಾನುಭವ ಹೊಂದಿದ್ದಾರೆ. ಕಲಬುರಗಿ ಹಿಂದಿ ಶೀಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲಬುರಿಗೆಯಲ್ಲಿ ‘ರಂಗಮಾಧ್ಯಮ’ ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿ ಕನ್ನಡದಲ್ಲಿ ವಿಭಿನ್ನ ಮಾದರಿಯ ನಾಟಕಗಳನ್ನು ರಚಿಸಿದ್ದಾರೆ. ಗುಲಬಗಾರ ಜೂನಿಯರ್ ಕಾಲೇಜು ಹಾಗೂ ಬಿ.ಎಡ್. ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹತ್ತು ವರ್ಷಗಳ ಕಾಲ ಬೆಳ್ಗಾವಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ನಿರ್ವಹಿತ ರಾಗಿದ್ದಾರೆ. ಇಂಥ ಮನೋವೈಶಾಲ್ಯದ ದಂಪತ್ತಿಗಳಿಗೆ ನಾಲ್ಕು ಗಂಡುಮಕ್ಕಳು, ಒಂದು ಹೆಣ್ಣುಮಗು ಜನಿಸಿ ಬಾಳ ಬಳ್ಳಿ ಚಿಗುರೊಡೆದಿದೆ. ಚಂದ್ರಕಾಂತ ಕುಸೂರರ ಒಬ್ಬ ಮಗ ರಂಗಾಯಣದಲ್ಲಿ ಕಲಾವಿದರಾಗಿದ್ದಾರೆ.

ಕುಸೂರರ ಕೌಟಂಬಿಕ ವಿಕಾಸದಲ್ಲಿ ಮಕ್ಕಳು ಮೊಮ್ಮೆಕ್ಕಳು ಜನಿಸಿ ಅವರ ಪ್ರತಿಭಾ ವಿಕಾಸದಲ್ಲಿ ತನ್ನ ನೇತೆ ಕಂಡುಹೊಂಡಿದೆ.

ಪರಾಮರ್ಶನ ಗ್ರಂಥಗಳು

- *Chandrakant Kusunooru.* (n.d.). <https://www.bookbrahma.com/authors/chandrakant-kusunooru>
- ಚಂದ್ರಕಾಂತ ಕುಸೂರ. (2023 ಅಕ್ಟೋಬರ್ 21). ಕಣಜ-ಅಂತಜಾಲ ಕನ್ನಡ ಜಾನಕೋಶ. ಕನ್ನಡ ಮತ್ತು ಸಂಸ್ಕೃತ ಇಲಾಖೆ.
- ಚಂದ್ರಕಾಂತ ಕುಸೂರ. (1992). ದಿಂಡಿ. ಮನೋಹರ ಗ್ರಂಥಮಾಲೆ.